

23 October 2021

The Manager, Listing BSE Limited Phiroze Jeejeebhoy Towers, Dalal Street, MUMBAI - 400 001 The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sirs,

#### Sub: Advertisement regarding the financial results

Further to our letter dated 21 July 2021 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

DocuSigned by:

Subramanian.narayan & BA4FB8DBFAE44A7...

Subramanian Narayan
Senior Vice President and Company Secretary



Encl: As above

Mumbai, October 22, 2021

Visit us at our website: www.flexibles.huhtamaki.in

#### Weekend **Business Standard** BENGALURU EDITION

Printed and Published by Rajiv Sharma or behalf of Business Standard Private Limited and printed at MNS Printers Private Limited, 345/4, Bhattrahalli, Old Madras Road, Bengaluru-560 049 and published at Business Standard Private Limited, C/o. Regus CBD, L-9, Raheja Towers, East Wing, No. 26/27 MG Road, Bengaluru - 560001

Editor : Shailesh Dobhal

RNI No. KARENG/2013/52756 Readers should write their feedback at feedback@bsmail.in Ph: 080-22484968 Fax : 080-22484967 For Subscription and Circulation

enquiries please contact:

Ms. Mansi Singh

Head-Customer Relations

Business Standard Private Limited.

H/4 & I/3, Building H, Paragon Centre,

Opp. Birla Centurion, P.B.Marg, Worli, Mumbai - 400013 E-mail: subs\_bs@bsmail.in "or sms, REACHBS TO 57575"

**DISCLAIMER** News reports and feature articles in Business Standard seek to present an unbiased picture of developments in the markets, the corporate world and the governmen Actual developments can turn out to be differ ent owing to circumstances beyond Business ent owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgement. Business Standard does not associate itself with or stand by the contents of any of the Business Standard does not associate itself with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned.

Unless explicitly stated otherwise, all rights reserved by M/s Business Standard Pvt. Ltd.

Approximiting publication reproduction trans-

Any printing, publication, reproduction, trans ion or redissemination of the contents, ir any form or by any means, is prohibited with out the prior written consent of M/s Busines dard Pvt. Ltd. Any such prohibited and uthorised act by any person/legal entity I invite civil and criminal liabilities.

E-AUCTION SALE NOTICE [Sale of Pratibha Industries Limited (In Liquidation) as a Going Concern under Insolvency and Bankruptcy Code, 2016]

Sale of Pratibha Industries Limited (In Liquidation) ("Corporate Debtor") or its business as a

going concern under Regulations 32A of the Insolvency and Bankruptcy Board of India (Liquidation Process) Regulations. 2016 ("Liquidation Regulations") by the Liquidator appointed by the Hon'ble Adjudicating Authority, National Company Law Tribunal, Mumbai Bench-I (NCLT) vide order dated 8th February 2021. The sale will be conducted by the Liquidator

through e-auction platform provider which would be disclosed later. The E-auction will be live or

Eligibility criteria to participate in the e-auction for sale of the Corporate Debtor or its' business

as a going concern are provided at the website of the Corporate Debto https://www.pratibhagroup.com/pages/liquidation.html
The detailed process document will be shared with the eligible bidders which will provide the details and particulars of the non-relinquished assets and individual reserve prices. The non-

relinquished assets have been included only for price discovery and the sale thereof shall take place only subject to consent and relinquishment of security interest by the concerned secured financial creditors under Section 52 of the IRC prior to confirmation of sale.

\*The reserve prices mentioned are the reserve prices for all relinquished assets and all non-

Other terms and condition of the E-auction will be shared with qualified bidders:

1. E-auction will be conducted on "AS IS WHERE IS", "WHATEVER THERE IS" and "NO RECOURSE" basis through approved service provider which will be disclosed later. The

relevant documents relating to eligibility including under Section 29A of the Insolvency and Bankruptcy Code, 2016 (hereinafter, "IBC"), declarations and General Terms and condition of online auction sale are available on website, <a href="https://www.pratibhagroup.com/pages/liquidation.html">https://www.pratibhagroup.com/pages/liquidation.html</a> Contact: +91 22 6641 4400, Email

The intending participants are required to deposit refundable Participation Fees as mentioned in the table above as detailed in the document available at website

https://www.pratibhagroup.com/pages/liquidation.html Contact: +91 22 6641 4400 , Email Id: jp.pil@rbsa.in.

The eligible bidders will be later required to deposit refundable Earnest Money Deposit ("EMD")

The timeline for navment of final sale consideration may be extended at the sole discretion in

Liquidator, to the extent permissible under the applicable laws and regulations. In case the participant is not found to be eligible, the Liquidator shall refund the Participation Fee to the saic

All further updates and modifications to this would be notified on Pratibha Industries Limited

Address: 1607/1608, 16th Floor, Cyber One, Behind Odisha Bhawan, Sector-30A, Vashi, Nav

Email d: <u>[p.pliCoribsa.in</u>
Mr. Anil Mehta has been granted a certificate of registration to inter alia act as Liquidator by the
Insolvency and Bankruptcy Board of India. The affairs, business and property of Pratibha
Industries Limited are being managed by the Liquidator, Mr. Anil Mehta, who acts as agent of

ebsite page https://www.pratibhagroup.com/pages/liquidation.html

Email Id: <u>anil.mehta@rbsa-advisors.com</u> Registration Number: IBBI/IPA-001/IP-P00749/2017-2018/11282

Pratibha Industries Limited only and without personal liability.

as detailed in the Process Document which will be issued to eligible bidders later The sale shall be subject to provisions of the IBC and the regulations made thereunder.
 S. a) Submission of application form along with : 03rd November 2021
 Participation fees

Fees

(Pavable by all

participants)

Reserve Participation EMD Amount Minimum

(Payable by

eliaible

bidders)

10th November 2021 17th November 2021

03rd December 2021 09th December 2021

(11:00 am - 2:00 pm IST)

Liquidator, Pratibha Industries Limited

Mr. Anil Mehta

₹ 11.5 Crore ₹ 10 Lakh

Incrementa

Bid for

e-auction

tal from 9th December 2021 from 11:00 am to 02:00 pm IST for qualified bidders

Price#

₹ 189 Crore

2. Non-relinquished assets\* | ₹ 115 Crore | ₹ 7.5 Lakh

relinquished assets respectively as a whole

b) Declaration of eligible bidder

c) Last Date for submission of EMD

d) Last date for due diligence (VDR access) e) Date of Auction

No Air Surcharge

Sale of the Corporate

Debtor or its' business

as a going concern

1. Relinquished assets

### Huhtamaki

#### Huhtamaki India Ltd.

(Formerly known as Huhtamaki PPL Limited) **Regd Office:** 12A-06, B-Wing, 13<sup>th</sup> Floor, Parinee Crescenzo, C-38/39, G-Block, Bandra Kurla Complex, Bandra (E), Mumbai - 400 051

CIN: L21011MH1950FLC145537, Phone No.: (022) 6174 0400, Fax No.: (022) 6174 0401

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED SEPTEMBER 30, 2021

Ш.						
				₹ in Million		
٠.		Quarter ended	Nine Months ended	Quarter ended		
Sr. No.	Particulars	30-Sep-21	30-Sep-21	30-Sep-20		
		Unaudited	Unaudited	Unaudited		
1	Total Income from Operations	6,687.3	19,637.1	6,859.0		
2	Profit/(Loss) from Operations before Exceptional item and Tax	22.7	175.2	496.1		
3	Profit/(Loss) before Tax	(287.1)	(134.6)	496.1		
4	Profit/(Loss) for the period	(218.4)	(91.7)	368.8		
5	Total Comprehensive Income/(Loss) for the period	(218.4)	(67.2)	368.8		
6	Equity Share Capital	151.1	151.1	151.1		
7	Other Equity as shown in the Audited Balance Sheet of previous year	7,498.0				
8	Earnings Per Share ( of ₹ 2/- each) (not annualised)					
	Basic & Diluted after exceptional item	(2.89)	(1.21)	4.88		
	Basic & Diluted before exceptional item	1.21	2.89	4.88		
a)	a) The above results were reviewed by the Audit Committee and approved by the Board of Directors at its meeting held on					

October 22,2021. The above is an extract of the detailed format of Quarterly Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Results is available on the websites of the Stock Exchange and the Company.

For Huhtamaki India Limited Sudip Mall Managing Director

#### GOVERNMENT OF TAMIL NADU FINANCE DEPARTMENT, **CHENNAI-9**

Dated: October 22, 202

PRESS COMMUNIQUE

- It is notified for general information that the outstanding balance of 9.22% Tamil Nadu Government Stock, 2021 issued in terms of the Government of Tamil Nadu Finance Department, Notification No.223(L)/W&M-II/2011 dated November 18, 2011 will be repaid at par on November 23, 2021 with interest due up to and including November 22, 2021. In the event of a holiday being declared on the aforesaid date by any State Government under the Negotiable Instruments Act, 1881, the loan will be repaid by the paying offices in that State on the previous working day. No interest will accrue on the loan from and after November 23, 2021.
- As per sub-regulation 24(2) and 24(3) of Government Securities Regulations, 2007 payment of maturity proceeds to the registered holder of Government Security held in the form of Subsidiary General Ledger or Constituent Subsidiary General Ledger account or Stock Certificate shall be made by a pay order incorporating the relevant particulars of his bank account or by credit to the account of the holder in any bank having facility of receipt of funds through electronic means. For the purpose of making payment in respect of the securities, the original subscriber or the subsequent holders of such a Government Securities, as the case may be, shall submit to the Bank or Treasury and Sub-Treasury or branch of State Bank of India, where they are enfaced / registered for payment of interest, as the case may be, the relevant particulars of their bank account.
- However, in the absence of relevant particulars of bank account/mandate for receipt of funds through electronic means, to facilitate repayment on the due date, holders of 9.22% Tamil Nadu Government Stock 2021, should tender their securities at the Public Debt Office, 20 days in advance. The securities should be tendered for repayment duly discharged on the reverse thereof as under:-

"Received the Principal due on the Certificate".

- It should be particularly noted that at places where the treasury work is done by a branch of the State Bank of India, the securities, if they are in the form of Stock Certificates should be tendered at the branch of the bank concerned and not at the Treasury or Sub-Treasury.
- 5. Holders who wish to receive payment at places other than those where the securities have been enfaced for payment should send them duly discharged to the Public Debt Office concerned by Registered and Insured Post. The Public Debt Office will make payment by issuing a draft payable at any Treasury/Sub-Treasury or branch of State Bank of India conducting Government Treasury work in the State of

S. KRISHNAN

Additional Chief Secretary to Government,

Finance Department, Chennai-9. DIPR/950/DISPLAY/2021 . சோதனை கடந்து சுதந்திரம் அடைந்தோம், சாதனை புரிந்து சரித்திரம் படைப்போம்.<sup>"</sup>

Place: Mumbai Date: 23rd October 2021

## PONNI SUGARS (ERODE) LIMITED

CIN: L15422 TN 1996 PLC 037200

Regd. Office: "ESVIN House", 13, Rajiv Gandhi Salai (OMR), Perungudi, Chennai-600 096 Phone: 044-24961920, 24960156 Email: admin@ponnisugars.com Investor Grievance ID: investor@ponnisugars.com. Web: www.ponnisugars.com

IS0

### Unaudited Financial Depute for the Quarter and Six months anded 20th Contember 2001 (Fin Lakks)

Jnaudited Financial Results for the Quarter and Six months ended 30th September 2021 (₹ in Lakhs)						
Particulars	Quarter ended 30.09.2021 (Unaudited)	Year to date 30.09.2021 (Unaudited)	Quarter ended 30.09.2020 (Unaudited)	Year to date 30.09.2020 (Unaudited)	Year ended 31.03.2021 (Audited)	
Total Income from Operations	9277	15806	8177	14377	26255	
Net Profit for the period [before tax and Exceptional items]	1538	2056	1273	1805	2859	
Net Profit for the period before tax [after Exceptional items]	1538	2056	1273	1805	2859	
Net Profit for the period after tax (after Exceptional items)	1301	1758	1207	1711	2566	
Total Comprehensive Income for the period [Comprising Profit for the period (after tax) and Other Comprehensive Income (after tax)]	651	4733	(520)	4701	8239	
Equity Share Capital	860	860	860	860	860	
Other Equity (excluding Revaluation Reserve) as shown in the audited Balance Sheet of the previous year	_	_	_	_	31781	
Earnings Per Share (Face Value ₹10/- each)- Basic and Diluted Basic:	15.13	20.44	14.03	19.90	29.84	

The above is an extract of the detailed format of Quarterly and Half-yearly Financial Results filed with the Stock Exchanges under Regulation 33 of SEBI (Listing Obligations & Disclosure Requirements) Regulations, 2015. Full format of the Quarterly and Half-yearly Financial Results are available on the websites of the Company at www.ponnisugars.com and Stock Exchanges - BSE (www.bseindia.com) and NSE (www.nseindia.com).

15.13

20.44

14.03

For Ponni Sugars (Erode) Limited N Ramanathan Chenna 22.10, 2021 Managing Director

Diluted:

**Mphasis Group** 

Extract of Statement of Consolidated Audited Financial Results for the quarter and six months ended 30 September 2021

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com

CIN: L30007KA1992PLC025294

Amounts in ₹ million except share and per share data, unless otherwise stated

	Extract of Statement of Consolidated Audited Financial Results	for the quarter and six	months ended 30 Se	ptember 2021	
	Particulars	Quarter ended 30 September 2021	Six months ended 30 September 2021	Quarter ended 30 September 2020	
1	Revenue from operations	28,692.27	55,600.61	24,354.29	
2	Net profit before tax	4,596.62	9,177.13	4,038.19	
3	Net profit after tax	3,414.57	6,811.43	2,992.28	
4	Total comprehensive income (comprising net profit after tax and other				
	comprehensive income after tax)	3,616.12	7,294.19	3,218.95	
5	Equity share capital	1,873.05	1,873.05	1,866.30	
6	Other equity	58,699.26	58,699.26	56,374.29	
7	Earnings per equity share (par value ₹ 10 per share)				
	Basic (₹)	18.23	36.39	16.04	
	Diluted (₹)	17.96	35.87	15.87	
	Consolidated Balance Sheet	As at 30 September 2021	As at 31 March 2021		
	ASSETS Non-current assets				
	Property, plant and equipment	2,141.65	2,117.82		
	Capital work-in-progress	14.07	31.27		
	Right-of-use assets	7,115.18	5,677.15		
	Goodwill	26,784.48	21,325.67		
	Other intangible assets	2,055.97	1,074.48		
	Financial assets				
	Investments	4,497.52	3,114.28		
	Other financial assets	1,668.09	1,475.92		
	Deferred tax assets (net)	1,382.20	1,260.72		
	Income tax assets (net)	5,582.37	5,496.40		
	Other assets	912.89	1,013.12 <b>42,586.83</b>		
	Total non-current assets  Current assets	52,154.42	42,500.03		
	Financial assets				
	Investments	15,610.78	15,345.90		
	Trade receivables	9,972.06	9,294.82		
	Unbilled receivables	10,666.71	9,210.05		
	Cash and cash equivalents	10,707.38	7,711.44		
	Bank balances other than cash and cash equivalents	1,520.61	2,910.98		
	Loans	57.02	154.45		
	Other financial assets	3,030.84	2,595.22		
	Other assets	4,437.62	4,179.79		
	Total current assets TOTAL ASSETS	56,003.02 108,157.44	51,402.65 93,989.48		
	EQUITY AND LIABILITIES	100,137.44	33,303.40		
	EQUITY				
	Share capital	1,873.05	1,870.49		
	Other equity	58,699.26	63,396.61		
	Total equity	60,572.31	65,267.10		
	LIABILITIES				
	Non-current liabilities				
	Financial liabilities				
	Lease liabilities	6,583.12	5,370.38		
	Other financial liabilities	1,442.86	39.69 727.68		
	Employee benefit obligations Deferred tax liabilities (net)	1,012.46 455.35	727.68 342.86		
	Income tax liabilities (net)	455.35 221.29	342.86 242.25		
	Other liabilities (net)	570.69	562.53		
	Total non-current liabilities	10,285.77	7,285.39		
	Current liabilities	·	,		
	Financial liabilities				
	Borrowings	6,146.12	5,134.50		
	Lease liabilities	1,548.97	1,306.14		
	Trade payables				
	- outstanding dues to micro and small enterprises	5.16	4.94		
	- outstanding dues to creditors other than micro and small enterprises	6,764.30	5,959.02		
	Other financial liabilities	14,464.71	3,241.49		
	Other liabilities	4,464.33 1,168.47	2,770.22 970.11		
	Employee benefit obligations Provisions	676.62	496.99		
	Income tax liabilities (net)	2,060.68	1,553.58		
	Total current liabilities	37,299.36	21,436.99		
L	TOTAL EQUITY AND LIABILITIES	108,157.44	93,989.48		

### Notes:

Mphasis

The Next Applied

- The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 21 October 2021. The statutory auditors have expressed an unmodified audit opinion on these results.
- Audited Financial Results of Mphasis Limited (Standalone information)

Postforder:	Quarter ended	Six months ended	Quarter ended
Particulars	30 September 2021	30 September 2021	30 September 2020
Revenue from operations	17,803.08	33,832.62	14,056.35
Profit before tax	4,033.66	8,098.71	3,761.92
Profit after tax	2,984.73	6,061.15	2,785.21

- The Board of Directors at their meeting held on 13 May 2021 had proposed a final dividend of ₹ 65 per equity share for the year ended 31 March 2021 which has been approved by the shareholders at the Annual General Meeting held on 29 September 2021. The liability was accrued as at 30 September 2021 and the same has subsequently paid on 4 October 2021
- On 21 September 2021, the Company through its wholly owned subsidiary. Mphasis Corporation, obtained control of Blink Interactive, Inc and its subsidiaries ('Blink') by acquiring 100% of its shares in cash. Blink is a user experience research, strategy, and design firm that works with some of the leading enterprises to create transformative digital products, brands, and experiences for clients. The acquisition seeks to boost Mphasis' Experience competencies with end-to-end capabilities in User Experience Research, Strategy, Design, and Implementation. The acquisition was executed through a merger agreement for a consideration of USD 93.39 million (₹ 6.932.70 million). including the fair value of earnout consideration payable amounting to USD 18.58 million (₹ 1,378.99 million). The excess of the purchase consideration paid over the fair value of assets acquired has been attributed to goodwill. Net assets acquired include ₹ 200.39 million of cash and cash equivalents and trade and other receivables valued at ₹ 580.33 million. Trade and other receivables are expected to be collected in full. Goodwill of ₹ 5.157.72 million comprises value of acquired workforce and expected synergies arising from the acquisition. The Group is assessing the deductibility of identified intangible assets and goodwill for tax purposes. Goodwill has been allocated to the Blink cash generating unit.
- Change in Control For the period upto 10 August 2021, the holding company and ultimate holding company were Marble II Pte Ltd. and Blackstone Capital Partners (Cayman II) VI L.P respectively. On 10 August 2021, Marble II Pte Ltd. sold the shares held in the Company to BCP Topco IX Pte. Ltd. This consequently led to a change of control. Accordingly, with effect from 10 August 2021, the holding company and ultimate holding company are BCP Topco IX Pte. Ltd and BCP Asia (SG) Mirror Holding Pte Ltd respectively.
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com.and www.bseindia.com and on the Company's website www.mphasis.com

kk

By Order of the Board Mphasis Limited Nitin Rakesh **Chief Executive Officer & Managing Director** 

**New York** 21 October 2021 ಬೆಂಗಳೂರು

## ಡ್ರಗ್ಸ್ ಪೆಡ್ಡರ್ಗಳ ಬಂಧನ

ಭರ್ತ್ ಡೇ ಗಿಫ್ಟ್ ಬಾಕ್ಸ್ ಗಳಲ್ಲಿ ಹಾಗೂ ಆಹಾರ ಸರಬರಾಜು ನೆಪದಲ್ಲಿ ಮಾದಕ ವಸ್ತುಗಳನ್ನು ಪ್ಯಾಕ್ ಮಾಡಿ ಸಾಗಾಟ ಮಾಡುತಿದ್ದ ಆರೋಪದ ಮೇಲೆ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 300 ಎಂಡಿಎಂಎ ಎಕ್ಟ್ ಮಾತ್ರೆಗಳು, 100 ಎಲ್ಎಸ್ಡಿ ಪೇಪರ್ ಬಾಟ್, 350 ಗ್ರಾಂ ಚರಸ್, 1.5 ಕೆಜಿ ಹೈಡೋ, ಗಾಂಜಾ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಗಿಫ್ಟ್ ಬಾಕ್ಸ್, ಪ್ಯಾಕಿಂಗ್ ಕವರ್ಗಳು, ಸ್ಕ್ರಿಗ್ಸಿ ಕಂಪನಿಯ ಟೀಶರ್ಟ್, ಡಂಝೋ ಬ್ಯಾಗ್ ಇತ್ಯಾದಿಗಳನ್ನು ವಶಕ್ತೆ ಪಡೆದುಕೊಳ್ಳಲಾಗಿದೆ.

ಈ ಇಬ್ಬರು ಆರೋಪಿಗಳು ಡಾರ್ಕ್ ನೆಟ್ ನಲಿ ವಿದೇಶಿಗರು ಹಾಗೂ ಸ್ಥಳೀಯ ಡ್ರಗ್ ಪೆಡ್ರರ್ಗಳಿಂದ ಮಾದಕ ದ್ರವ್ಯಗಳನ್ನು ಬಿಟ್ ಕಾಯಿನ್ ಮೂಲಕ ಖರೀದಿಸಿ ನಗರದ ಗ್ರಾಹಕರಿಂದ ಮಾದ ಕದ್ರವ್ಯ ಪದಾರ್ಥಗಳ ಸರಬರಾಜಿಗೆ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ನಂತರ ಸ್ವಿಗ್ಗ್ರಿ ಜಿನೈಯ್ ಮತ್ತು ಡಂಜೋ ಮುಖಾಂತರ ಬರ್ತ್ ಡೇ ಗಿಫ್ಟ್ ಪ್ಯಾಕ್ ಗಳಲ್ಲಿ ಮಾದಕ ವಸ್ತುಗಳನ್ನು ಗ್ರಾಹಕರ ಮನೆಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ಬಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಯೊಂದರಲ್ಲಿ ಎಂಡಿ ಎಂಎ ಎಕ್ಟ್ ಮಾತ್ರಗಳು, ಚರಸ್, ಹೈಡೋ, ಗಾಂಜಾ ಶೇಖರಿಸಿಕೊಂಡು ನಗರದ ವಿದ್ಯಾರ್ಥಿ ಗಳು, ಐಟಿಬಿಟಿ ಉದ್ಯೋಗಿಗಳು ಮತ್ತು ಮಾದಕ ವ್ಯಸನಿಗಳಿಗೆ ಸರಬರಾಜು ಮಾಡುತ್ತಾ ಹೆಚ್ಚಿನ ಹಣ ಗಳಿಸುವ ದಂಧೆಯಲಿ ತೊಡೆಗಿದ್ದರು. ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾ ಚರಣೆ ನಡೆಸಿ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ಎನ್ಡಿಪಿಎನ್ ಕಾಯ್ದೆಯಡಿ ಬೆಳಂದೂರು ಠಾಣೆಯಲಿ ಪ್ರಕರಣ ದಾಖಲಿಸಲಾಗಿದೆ.

ಮಾರಾಟಕ್ಕೆ ಯತ್ನ ಆವಿನ ಅಂಚಿನಲ್ಲಿರುವ ಚಿಪ್ಪುಹಂದಿಯ ಚಿಪ್ಪುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಅನ್ನಪೂರ್ಣೇ ಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಮರಿಸ್ವಾಮಿ ಮತ್ತು ಇಬ್ರಾಹಿಂ ಬಂಧಿತರು. ಬಂಧಿತರಿಂದ 8 ಕೆಜಿ 200 ಗ್ಯಾಂ ತೂಕದಷ್ಟು ಚಿಪ್ಪುಹಂದಿಯ ಚಿಪ್ಪುಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಬಳ್ಳಾರಿಯಲ್ಲಿ ಚಿಪ್ಪುಹಂದಿಯನ್ನು ಬೇಟೆಯಾಡಿ, ಅದರ ಚಿಪ್ಪಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ನಗರಕ್ಕೆ ಬಂದಿದ್ದರು. ಚೀನಾದಲ್ಲಿ ಚಿಪುಹಂದಿಯ ಚಿಪಿಗೆ ಬೇಡಿಕೆ ಹೆಚ್ಚೆದ್ದು ಬೆಂಗಳೂರಿನಿಂದ ಅಂತಾರಾಷ್ಟ್ರೀಯ ಮಾರ್ಕೆಟ್ಗೆ ರವಾನಿಸಲು ಸ್ಚೆಚ್ ಹಾಕಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಅಂದಾಜು 4 ಲಕ್ಷ ರೂ. ಮೌಲ್ಯವಿದ್ದು ಬೆಂಗಳೂರಿನಲ್ಲಿ 1 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು.

ಚಿಪ್ಪುಹಂದಿಯ ಚಿಪ್ಪುಗಳ

## ಗೃಹಿಣಿ ನೇಣಿಗೆ ಶರಣು

**→**ಕೀಲರೊಬ್ಬರ ಪತ್ನಿ ಮನೆಯಲ್ಲಿ **ಲ**ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ವಕೀಲ ರಾಜೇಶ್ ಅವರ ಪತ್ನಿ ನಿತ್ಯ ಶ್ರೀ (25) ಮೃತ ದುರ್ದೈವಿ. ಪಾಂಡವಪುರ ಮೂಲದ ನಿತ್ಯ ಶ್ರೀ ಜತೆ 2019ರಲ್ಲಿ ರಾಜೇಶ್ ಮದುವೆ ಆಗಿದ್ದರು. ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ. ಮಗು ಜತೆ ದಂಪತಿ ನಗರದ ದ್ವಾರಕಾನಗರದ ಕೃಷ್ಣ ಟೆಂಪಲ್ ಬಳಿ ಮನೆಯೊಂದರಲಿ ವಾಸವಿದ್ದರು. ರಾಜೇಶ್ ಲೀಗಲ್ ಅಡ್ವೈಸರ್ ಆಗಿದ್ದರು. ಕೌಟುಂಬಿಕ ಕಲಹದಿಂದಾಗಿ ಆತಹತ್ಯೆ ಮಾಡಿಕೊಳ್ಳಲಾಗಿದೆ ಎನ್ಸಲಾಗಿದೆ.

## ಗಲಾಟೆ ಹಲ್ಲೆ

\_\_\_\_\_ಬ್ನಲ್ಲಿ ಶಿಳ್ಟೆ ಹೊಡೆದ ವಿಚಾರಕ್ಕೆ **ು**ಗಲಾಟೆ ಉಂಟಾಗಿ ಬಿಯರ್ ಬಾಟಲಿನಿಂದ ರಿಯಲ್ ಎಸ್ಪೇಟ್ ಏಜೆಂಟನಿಗೆ ಹೊಡೆದಿರುವ ಘಟನೆ ಎಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ನಡೆದಿದೆ. ಕೇರಳದ ರಾಹುಲ್ರಾಜ್ ಯುವರಾಜ ಮತ್ತು ಗಣೇಶ್ ಎಂಬುವರನ್ನು ಬಂಧಿಸಲಾಗಿದೆ. ಬೇಗೂರು ನಿವಾಸಿ ರಿಯಲ್ ಎಸ್ಪೇಟ್ ಏಜೆಂಟ್ ಸೂರ್ಯಕಾಂತ್ ಗಂಭೀರ ಗಾಯಗೊಂಡಿದ್ದು ಆಸತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದಾರೆ. ಎಚ್.ಎಸ್.ಆರ್.ಲೇಔಟ್ ಮೂರನೇ ಸೆಕ್ಕರ್ 17ನೇ ಕ್ಸಾಸ್ನಲಿರುವ ಪಬ್ವಾಂದಕ್ಕೆ ಮೊನ್ನೆ ರಾತ್ರಿ 9.30ರ ಸುಮಾರಿನಲ್ಲಿ ಕೇರಳ ಮೂಲದ 15 ಯುವಕರು ಬರ್ತ್ ಡೇ ಪಾರ್ಟಿ ಮಾಡಲು ಬಂದಿದ್ದಾರೆ. ಆ ಸಂದರ್ಭದಲ್ಲಿ ಬೇಗೊರಿನ ನಿವಾಸಿ ಸೂರ್ಯಕಾಂತ್ ತನ್ನ ಸ್ನೇಹಿತರ ಜತೆ ಊಟ ಮಾಡಲು ಈ ಪಬ್ಗೆ ಹೋಗಿದ್ದರು. ಸೂರ್ಯಕಾಂತ್ ವಾಶ್ ರಾಂಗೆ ಹೋಗಿ ಶಿಳ್ಳೆ ಹೊಡೆದುಕೊಂಡು ಹಾಡುಹಾಡುತಿದ ಆ ವೇಳೆ ವಾಶ್ರಾಂನಲಿದ್ದ ಕೇರಳ ಮೂಲದ ವ್ಯಕ್ತಿ ಅದನ್ನು ಪ್ರಶ್ನಿಸಿದ್ದಾರೆ. ಕೇರಳದ ವ್ಯಕ್ತಿ ತನ್ನ ಭಾಷೆಯಲ್ಲಿ ಮಾತನಾಡಿದಾಗ ತನಗೆ ಬೈಯುತ್ತಿದ್ದಾನೆ ಎಂದುಕೊಂಡ ಸೂರ್ಯಕಾಂತ್ ನಾನು ಏನಾದರೂ ಮಾಡುತ್ತೇನೆ. ಅದನ್ನು ಕೇಳಲು ನೀನಾರು ಎಂದು ಕನ್ನಡದಲ್ಲಿ ಹೇಳಿದಾಗ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕೇರಳದ ಸ್ನೇಹಿತರು ಏಕಾಏಕಿ ಸೂರ್ಯಕಾಂತ್ ಜತೆ ಜಗಳವಾಡಿ ಬಿಯರ್ ಬಾಟಲಿನಿಂದ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ

ಪರಾರಿಯಾಗಿದ್ದಾರೆ.

epaper.samyukthakarnataka.com

# ಗುಡುಗು ಸಹಿತ ಭಾರೀ ಮಳೆ

ಬೆಂಗಳೂರು: ಎರಡು ದಿನಗಳ ಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆರಾಯ ಶುಕ್ರವಾರ ತಡರಾತ್ರಿ ಗುಡುಗು, ಸಿಡಿಲಿನೊಂದಿಗೆ ಅಬ್ಬರಿಸಿದ್ದಾನೆ. ಬೆಳಗ್ಗೆಯಿಂದ ನೆತ್ತಿ ಸುಡುವಂತಹ ಬಿಸಿಲಿನ ವಾತಾವರಣವಿತ್ತು. ರಾತ್ರಿ 10.15 ಸುಮಾರಿಗೆ ಆರಂಭವಾದ ಮಳೆ ಎಡೆಬಿಡದೆ ಸುರಿದ ಪರಿಣಾಮ ಕೆಲಸಕಾರ್ಯಗಳನ್ನು

ರಸ್ತೆಗಳು ಜಲಾವೃತ ತಗ್ಗುಪ್ರದೇಶಗಳಿಗೆ

ನುಗ್ಗಿದ ನೀರು

ಮುಗಿಸಿಕೊಂಡು ಮನೆಗೆ **ಸ್ಟೋಗು**ತ್ತಿದ್ದ ವಾಹನ ಸವಾ ಪರದಾಡುವಂ ತಾಗಿತ್ತು. ಅಲ್ಲಲ್ಲಿ ಮರದ ಕೊಂಬೆಗಳು ರಸೆಗಳಿಗೆ

ಉರುಳಿ ಬಿದ್ದಿತ್ತು. ಇನ್ನು ವಾಹನ ಸವಾರರು ಮಳೆಯಿಂದ ಪಾರಾಗಲು ಬಸ್ ತಂಗುದಾಣ, ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದ ದೃಶ್ಯಗಳು ಕಂಡುಬಂತು. ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾ ಗಿತ್ತು. ಮುಂಜಾಗ್ರತಾ ಕ್ರಮವಾಗಿ ನಗರದ ಕೆಲವು ಬಡಾವಣೆ ಗಳಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿತ್ತು. ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ತ್ಯಾಗರಾಜನಗರ, ಶ್ರೀನಗರ, ಹೊಸಕೆರೆ ಹಳ್ಳಿ, ಡಬಲ್ ರೋಡ್, ಶಾಂತಿನಗರ, ಲಾಲ್ಬಾಗ್, ಹಲಸೂರು, ಜಯನಗರ, ವಿಜಯನಗರ, ಆರ್.ಟಿ.ನಗರ, ಮಲ್ಲೇಶ್ವರ, ಕೆ.ಆರ್ ಮರ, ರಾಮಮೂರ್ತಿನಗರ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ.

## ಜಿಲ್ಲೆಗೊಂದು ಎಂಜಿನಿಯರಿಂಗ್ ಕಾಲೇಜು

**ಬೆಂಗಳೂರು:** ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಮಾದರಿ ಎಂಜಿನಿಯರಿಂಗ್ ಕಾಲೇಜ ಅನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.

ಸೂಪರ್-30 ಎಂಜಿನಿಯರಿಂಗ್ ಕಾಲೇಜು ಎನ್ನುವ ಈ ವಿಶಿಷ್ಟ ಪರಿಕಲ್ಪನೆಯ ಯೋಜನೆಗೆ, ಈಗಾಗಲೇ ಅಸ್ತಿತ್ವದಲ್ಲಿದ್ದು ಶೈಕ್ಷಣಿಕವಾಗಿ ಸಾಧಾ ರಣ ಸಾಧನೆ ಮಾಡುತ್ತಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅದರಲ್ಲೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೇ ಆದ್ಯತೆ ಕೊಡಲಾಗುವುದು. ಇಲ್ಲದಿದ್ದ ಕಡೆಗಳಲ್ಲಿ ಮಾತ್ರ ಖಾಸಗಿ ಕಾಲೇಜುಗಳನ್ನು ಆರಿಸಿಕೊಳ್ಳಲಾಗುವುದು. ಬೆಂಗಳೂರು ನಗರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳನ್ನು ಇದಕ್ಕೆ ಪರಿಗಣಿಸುವುದಿಲ್ಲ ಎಂದು ತಿಳಿಸಿದರು. 'ಸೂಪರ್–30' ಯೋಜನೆಯಡಿ ಆಯ್ತೆ ಯಾಗುವ ಎಲ್ಲ ಕಾಲೇಜುಗಳಲ್ಲೂ ಉದ್ಯಮರಂಗದೆ ಬೇಡಿಕೆಗೆ ತಕ್ಕಂತೆ ಆರಂಭದಲ್ಲಿ ಕನಿಷ್ಠ ಒಂದು ವಿಭಾಗವನ್ನಾದರೂ (ಕಂಪ್ಯೂಟರ್ ಸೈನ್ಸ್ ಗೆ ಮೊದಲ

ಪರ್-30 ಯೋಜನೆಯ ರೂಪುರೇಷೆ ಇತ್ಯಾದಿಗಳನ್ನು ಸಿದ್ಧಪಡಿಸಲು ರಚಿಸಲು ಉದ್ದೇಶಿಸಿರುವ ಸಮಿತಿಯು ಶೀಘ್ರದಲ್ಲೇ ಅಸ್ತಿತ್ರಕ್ಕೆ ಬರ ಲಿದೆ. ಕಾಲೇಜುಗಳನ್ನು ಆಯ್ಕೆ ಮಾಡುವಲ್ಲಿ ಈ ಸಮಿತಿಯ ತೀರ್ಮಾನವೇ ಅಂತಿಮ. 📕 ಅಶ್ವತ್ರನಾರಾಯಣ I ಸಚಿವರು

ಆದ್ಯತೆ) ವಿಶ್ವ ದರ್ಜೆಯ ಗುಣಮಟ್ಟಕ್ಕೆ ತರಲಾಗು ವುದು. ಈ ಉಪಕ್ರಮದಡಿ ಕಟ್ಟಡಗಳ ನಿರ್ಮಾಣ ಕ್ಕಾಗಲಿ, ಹೊಸ ಕಾಲೇಜುಗಳನ್ನು ತೆರೆಯುವು ದಕ್ಕಾಗಲಿ ಅವಕಾಶವಿಲ. ಕೇವಲ ಬೋಧನಾ ಗುಣ ಮಟ್ಟ ಸುಧಾರಣೆ, ಪ್ರಯೋಗಾಲಯಗಳ ಸ್ಥಾಪನೆ ವಿದೇಶಿ ಶಿಕ್ಷಣ ಸಂಸ್ಥೆ ಹಾಗೂ ಉದ್ಯಮಗಳ ಸಹಭಾ ಗಿತ್ವಕ್ಕೆ ಮನ್ನಣೆ ಕೊಡಲಾಗುವುದು. ಮುಂದಿನ ಹಂತಗಳಲ್ಲಿ ಕಾಲೇಜುಗಳ ಉಳಿದ ವಿಭಾಗಗಳಿಗೂ ವಿಸ್ತರಿಸಲಾಗುವುದು ಎಂದರು. ಯೋಜನೆಯ ಜಾರಿಗೆ ರಚಿಸಲಾಗುವ ಸಮಿತಿಯಲಿ ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಇರುತ್ತಾರೆ. ಇದಕ್ಕಾಗುವ ವೆಚ್ಚವನ್ನು ಕಂಪನಿಗಳ ಸಿಎಸ್ಆರ್ ನಿಧಿ, ವಿಟಿಯು ಮತ್ತು ಸ್ವತಃ ಆಯ್ಕೆಯಾದ ಸಂಸ್ಥೆಗಳು ಸಮನಾಗಿ ಭರಿಸಲಿವೆ. ಇದರ ಜೊತೆಗೆ ಆಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಮೂಲಕ ದೇಣಿಗೆ ಸಂಗ್ರಹಿಸುವ ಚಿಂತನೆಯೂ ಇದೆ ಎಂದರು.

ರಾಷ್ಟ್ರೀಯ ಕಚೇರಿ: ಎಚ್ಡ್ ವಿಎಲ್ ಟರ್ಮ್, ಬಿ–ವಿಂಗ್, 6ನೇ ಮಹಡಿ, ಅನಂತ್ ಕಣೀಕರ್ ಮಾರ್ಗ, ಬಾಂದ್ರಾ (ಪೂರ್ವ) ಮುಂಬೈ – 400051. ಶಾಖಾ ಕಚೇರಿ: ಧೀರರ್ ಬಾಗ್, 'ಎ' ಮೈದಾನ ಮತ್ತು I ನೇ ಮಹಡಿ, ಅಕ್ತಿಸ್ ಬ್ಯಾಂಕ್ ಪಕ್ಷದಲ್ಲಿ, ಮೊರಾಲಿಸಾ ಕಟ್ಟಡದ ಎದುರು, ಆಗ್ರಾ ರಸ್ತೆ, ಹರಿ ನಿರ್ವಾಸ್ ವೃತ್ರ ಪೌಪಾರಾ, ಧಾಣೆ (ಪಶ್ರಿಮ) 400602

ತಗಾದೆ ಸೂಚನೆ

ಅಧಿನಿಯಮ 3(1) ರಲ್ಲಿ ಓದಿಕೊಂಡಂತೆ. ಈ ಕೆಳಸಹಿದಾರರು 2002 ರ ಆರ್ಥಿಕ ಸ್ಥತ್ತಗಳ ಭದ್ರಕ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯ್ಕೆಯ ಸ್ಪೆಕ್ 13(2) ರಡಿ (ಇಯ್ರೆ) ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ ಲಿಮಿಟಿಷ್ಟ (ಡಿಎಚ್ಎಫ್ಎಲ್) ಅಧಿಕೃತ ಅಧಿಕಾರಿಯಾಗಿದ್ದು 2002 ರ ಭವ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ಅಧಿನಿಯಮ 3(12) ರ ನಿಯಮ 3ರ ಅಡಿಯಲ್ಲಿ ಅವರಿಗೆ ಪ್ರವತ್ತ ಮಾಡಿರುವ ಅಧಿಕಾರವನ್ನು ಚಲಾಯಿಸಿ ಮೇಲಿನ ಕಾರ್ಯೈ ಸಕ್ಷನ್ 13(2) ರಡಿ ಅಧಿಕೃತ ಅಧಿಕಾರಿಯು ತಗಾದೆ ನೋಟನ್ ನ್ನು ಈ ಕೆಳಗಿನ ಸಾಲಗಾರ(ರು) ಮೇಲಿನ ಸಾಲಗಾರ(ರು)ಗಳಿಗೆ ಜಾರಿಗೊಳಿಸಿ ಸಂಬಂಧವಟ್ಟ ತಗಾದೆ ನೋಟನ್ (ಗಳಲ್ಲಿ) ನಮೂದಿಸಲಾದ ಮೊತ್ತವನ್ನು ಮರು-ಪಾವತಿಸುವಂತೆ ಪ್ರಕಟಗೊಂಡ ದಿನಾಂಕದಿಂದ 60 ದಿವಸಲೊಳಗಿರಬೇಕು ಈ ಕೆಳಕಂಡಂತೆ ಕರೆ ಕಳುಹಿಸಿರುತ್ತಾರೆ. ಮೇಲಿನದಕ್ಕೆ ಸಂಬಂಧಿಸಿದಂತೆ ಈ ಕೆಳಗೆ

ನಾಲಗಾರ(ರ) / ಜಮೀನುದಾರ(ರ) ಹೆಸರು/ ನಾಲದ ಕೋಡ್	ತಗಾದೆ ನೋಟಿಸ್ ದಿನಾಂಕ ಮತ್ತು ಮೊತ್ತ ಎನ್.ಪಿಎ ದಿನಾಂಕರೊಂದಿಗೆ	ಷ್ಟಕ್ಕಿದ ವಿಸಾಪ
(ಎಲ್ಸ್ ನಂ. 00043794 ವೆಂಗಳೂರು – ಜಯನಗರ –I ಶಾಖೆ) ಜಹಿರುದ್ದೀನ್ (ಸಾಲಗಾರ) ಫೈಜುಸ್ಟೀಸಾ (ಸಹ	10-08-2021/ tie. 2624161/- (tieszect) පතුලෙරා පළ පතුලෙදා නාධ්රක් ජාගේ	ಕೆ ಸಂಖ್ಯೆ 13/2-21, ಸೈಟ್ ಸಂಖ್ಯೆ 50, ವಾರ್ಡ್ ಸಂಖ್ಯೆ 15 ಆಲಯಕ್ಕಿ, ಉತ್ತರವಕ್ಕೆ ಹೋಬಳಿ, ಬೆಂಗಳೂರು ಕರ್ನಾಟಕ
ಸಾಲಗಾರ () (ಎಲ್ಸ್ ನಂ, 00002810 ಬೆಂಗಳೂರು ಎಸ್ ವಿ	ප්රක්ෂීලයෝ) කණ්ඩක්(10-12-2020). 10-08-2021/ ජ.ක. 1469957/- (ජ.ක්ෂාරා	560062 "M MACHINE NAME: 신경반 없었다" 라면
ಕೋರಮಂಗಲ ಶಂಬೆ) ಶ್ರೀ ಕೃಷ್ಣ ಎಂಜಿನಿಯರಿಂಗ್ (ಸಾಲಗಾರ) ಜಿ ಸುರೇಂಧರ್ (ಸಮ ಸಾಲಗಾರ I) ರೇಟಾ ಜಾಸಕಿರಾಮನ್ (ಸಹ ಸಾಲಗಾರ 2)	ಹದಿನಾಲ್ಕು ಲಕ್ಷ ಆರವತ್ತೊಂಬತ್ತು ಸಾವಿರದ ಒಂಬೈನೂರ ಐವಕ್ಷೇಳು) ಎಸ್.ಪಿಎ (09–06–2021).	AP_MODEL_NO:-1) ಮುರಟು ಸೆಂಟ್ರರ್ 3000 2) ಫ್ಯಾನುಕ್ 16 ಪಿ ಕಂಟ್ರೋಲ್ 3) 30 ಟ ಸಾಮರ್ಥ್ಯ 4) 2 ಎ/ಐ 5) 54 ಪಿಲ್ದಾಣ AP_INVOICE_NO 160830*
(ಎಲ್.ಸಿ ಸಂ. 00002993 ಬೆಂಗಳೂರು ಎಸ್ ವಿ ಕೋರಮಂಗಲ ಶಾಸೆ) ಮೈಸೂರು ಸಂಪತ್ ಕುಮಾರ್ ರಾಜೀಶ್ (ಸಾಲಗಾರ) ಗಾಯಕ್ಕೆ ರಾಜೀಶ್ (ಸಹ ಸಾಲಗಾರ I)	10-08-2021/ ರೂ. 815980/- (ರೂಪಾಯಿ ಎಂಟು ಲಕ್ಷ ಹದಿನೈದು ಸಾವಿರದ ಒಂಬೈನೂರ ಎಂಭತ್ತು) ಎಲ್.ಪಿಎ(09-02-2021).	"M MACHINE NAME: GE LOGIQ F6 I and the selection of the s
(ಎಲ್ಸ್) ನಂ, 00003378 ಬೆಂಗಳೂರು ಎಸ್ ವಿ ಕೋರಮಂಗಲ ಶಾವೆ) ಮೈಸೂರು ಸಂಪತ್ ಕುಮಾರ್ ರಾಜೀಶ್ (ಸಾಲಗಾರ) ಗಾಯತ್ತಿ ರಾಜೀಶ್ (ಸಹ ಸಾಲಗಾರ I) ಯೋಗೀಶ್ ಅಮೃತಲಾಲ್ ಕೊಡಾರಿ (ಸಹ ಸಾಲಗಾರ 2)	10-08-2021/ ರೂ. 446255/- (ರೂಪಾಯ ನಾಲ್ಕು ಲಕ್ಷದ ನಲವತ್ತಾರು ಸಾವಿರದ ಇನ್ನೂರ ಐಪತ್ತೈದು) ಎಸ್.ಪಿಎ(09-02-2021).	"M MACHINE NAME.  1) \$1000 her? legar descripçon! der autres street legar descripçon! der autres street legar descripçon! 1000 der autres autres de le legar de legar
(ಎಲ್.ಸಿ ನಂ. 00004087 ಬೆಂಗಳೂರು ಎಸ್ ವಿ ಕೋರಮಂಗಲ ಶಾಣಿ) ಅಚಿತ್ ಇಂಡ್ಯೌನಡ್ (ಸಾಲಗಾರ) ಇಯಚಂದರ್ ಎನ್ (ಸಹ ಸಾಲಗಾರ I) ಬೆಂದು ಜಯಚಂದ್ರ (ಸಹ ಸಾಲಗಾರ 2) ಆತಿರ ಎಂಟರ್ಪೈಸನ್ (ಜಾಮೀಸುದಾರ I)	10-08-2021 / ರ.ಜ. 2145623/- (ರೂಪಾಯ ಇವುಕ್ಕೊಂದು ಲಕ್ಷ ನಲವತ್ತ್ವೆದು ಸಾವಿರದ ಆರುಗೂರ ಇವುಕ್ಕೂರು) ಎನ್.ಪಿ.ಎ(11-04-2021).	M_MACHINE_NAME:-JV 100 abover along that places along that a substance of the places along
(ಎಲ್.ಸಿ ನಂ. ()0004086 ಬೆಂಗಳೂರು ಎಸ್ ವಿ ಕೋರಮಂಗಲ ಶಾವೆ) ಅಜಿತ್ ಇಂಡ್ಯಾಸ್ (ಸಾಲಗಾರ) ಜಯಚಂದ್ರಸ್ ಎಸ್ (ಸಹ ಸಾಲಗಾರ 1) ಬಿಂದು ಜಯಚಂದ್ರ (ಸಹ ಸಾಲಗಾರ 2) ಅತಿರ ಎಂಟರ್ಪ್ವೈಸಸ್ (ಜಾಮೀನುದಾರ I)	10-08-2021 / ರೂ. 1769573/- (ರೂಪಾಯ ಹದಿನೇಳು ಲಕ್ಷ ಅರವಕ್ಕೊಂಬತ್ತು ಸಾವಿರದ ಐಸೂರ ಎಪ್ಪಕ್ಷಮೂರು) ಎಚ್.ಪಿಎ (11-04-2021).	M_MACHINE_NAME:- JV 100 ಪರ್ಚೀಕರ್ ಯ ಕೇಂದ್ರದ್ರ ಪ್ರಮಾಣಿಕ ವೈಶಿಷ್ಟ್ಯಗಳು ಮತ್ತು ಪರಿಕರಗಳೊಂದಿಗೆ AP_MODEL_NO:- 1) ಪೆರಿಯಾಬರ್ ವೇಗ 11KW (ಪರಿವರ್ತಿಸಿ) / 15 Kw, / ಸಿಂಡರ್ ಡೈಪ್ ಸಿಂಡರ್ ವೇಗ 150 – 8000 ಕಾಲ 2) ನಿಬರತ್, ಪ್ರಕರ್ಣ ವೇಗ 150 – 8000 ಕಾಲ 2) ನಿಬರತ್, ಪ್ರಕರ್ಣ ವೇಗ 150 – 8000 ಕಾಲ 3) ಸ್ಥಮಂಚಾಲಿಕ ಟೂರ್ ವೇಗ 150 – 8000 ಕಾಲ 3) ಸ್ಥಮಂಚಾಲಿಕ ಟೂರ್ ವೇಗ್ರಾಪ್ 20 ಪರಿಕರಗಳು 4) ಪಿಚ್ ದೋಷ ಮತ್ತು ಹಿಂಬಡಿಕ ಪರಿಹಾ 5) ಸ್ಥಮಂಚಾಲಿಕ ಕೇಂದ್ರೀಕೃತ ಸರ್ಯಗೊಳಿಸುವ ವ್ಯವಸ್ಥೆ 6) ಸ್ಥೆ ಕರ್ನಗಳು 7) ಪಂಪ್ ಸಾಮರ್ಥ್ಯ 60 ಟಿರಿಟ (84ಭಾ ಸೇರಿದಂತೆ ಕೂಲಂಟ್ ಸ್ಟಿಮ್ಸ್, 8) ಚಿಪ್ ಸ್ಥಾಪ್ ಸೀರ್ನಾಪ್ ಕೂಲಂಟ್ ಪ್ರಶ್ನ್, 1 ಪೂರ್ವ ಸಾತ್ರ ಕೂಲಂಟ್ ಪ್ರಶ್ನ್, 8 ಚಿಪ್ ಸ್ಥಾಪ್ (ಡಿಗ್ರ), 12) ಟೇರ್ಬ್ ಗಾಗಿ ಟಿ ಪರ್ ಗಳು, 13) ಯಂತ್ರವ ಬೆಳ 14) ಸ್ಟಾಂಡ್ನಲ್ಡ್ ಮ್ಯಾಮಯಲ್ ಪರ್ ಕಾಣಿಕಟರ್, 16) ಕಾರ್ಡ್ನಿಯ್, 17) ಗ್ರಾಫಿಕ್ಸ್ 18) ಪ್ರಕ್ರಿಯೆ ಪ್ರಕರ್ಣಗೊಳಿಸುವ ದೀರಿ ತರುತ್ 17) ಸಂಪ್ರ ಪರಿಕರ್ಣಗಳು 22) CNC ಸಿಪ್ತರ್ವ ಫ್ಯಾಯಕ್ 08 23) ಪ್ರಾಂಡ್ನಲ್ ಶೀಶಕ್ ಗಡ್ AP_INVOICE_NO:-SZ (BSO)/09-8-074/1718/2
(ムビデル do. 00003367 cformical) ARF D Bardstorio ped) Rect Acad Greoberial	10-08-2021 / сіль. 1088717/- (сілисвобо	"M MACHINE NAME: CNC Lathe SE 2007: 15000xe0s 4 5xspc 606s 1218 1218 1218 1218
(ಸಾಲಗಾರ) ಬಿ ಎನ್ ಸುರೇಶ್ ಕುಮಾರ್ (ಸಹ-ಸಾಲಗಾರ i) ಬೆಂಗಳೂರು ನಾರ್ಯಾಂ ರಮೇಕ್ಕುಮಾರ್ (ಸಹ ಸಾಲಗಾರ	ಹತ್ತು ಲಕ್ಷ ಎಂಭಕ್ಷೆಯು ಸಾವಿರದ ವಿಳುಗೂರ ಹದಿನೇಳು) ಎನ್.ಪಿಎ(II-04-2021).	elateds sibstrideold! AP INVOICE NO:-016/17-18*
2) (ಎಲ್ಡ್ ನಂ. 00003613 ಬೆಂಗಳೂರು ಎಸ್ ವಿ ಕೋರಮಂಗಲ ಶಾಖೆ) ಸಾಯಿ ನಿಬರ ಕೈಗಾರಿಕೆಗಳು (ಎರವಲುಗಾರ) ಬಿ ಎಸ್ ಸುರೇಶ್ ಕುಮಾರ್ (ಸಹ ಸಾಲಗಾರ 1) ರಮೇಶ್ ಕುಮಾರ್ ಬಿ ಎಸ್ (ಸಹ ಸಾಲಗಾರ 2) ತಿವೇಣಿ ಡಿ (ಜಾಮೀನುವರ 1) ಕುಸುಮಾ ರಮೇಶ್	10-08-2021 / ರೂ. 696547/- (ರೂಪಾಯಿ ಆರು ಲಕ್ಷ ಹೊಲುತ್ತಾರು ಸಾವಿರದ ವಿದುಸೂರ ನರವತ್ತೇಳು) ಎಸ್.ಪಿಎ(II-04-2021).	"M_MACHINE_NAME:-" "PINACHO" "CNC Lat stress AP_MODEL_NO:- SE 200/750,808D, rights when highest, signal 636bt, 4Kw lights stated any postorer wightbeart."
(ಜಾಮೀನುವಾರ 2) (ಎಲ್7% ನನ. 00000366 ಬೆಂಗಳೂರು ಎಸ್ ವಿ ಕೋರಮಂಗಲ ಕಾಣೆ) ಸಾಯಿ ನಿಜರ ಕೈಗಾರಿಕೆಗಳು (ಸಾಲಗಾರ) ಬಿ ಎಸ್ ಸುರೇಶ್ ಕುಮಾರ್ (ಸಹ-ಸಾಲಗಾರ I) ಬೆಂಗಳೂರು ಸಾರ್ಯಾಣ ರಮೇಶ್ರಮಾರ್ (ಸಹ ಸಾಲಗಾರ 2)	10-08-2021 / ರೂ. 496350/- (ರೂಪಾಯೆ ರಾಲ್ನು ಲಕ್ಷ ಹೊಲುತ್ತಾರು ಸಾವಿರದ ಮುನ್ನೂರ ಏದತ್ತು) ಎನ್.ಪಿಎ(11-04-2021).	"M MACHINE NAME: "PINACHO" "CNC Lat spico AP_MODEL_NO: SE 200/750,808D, spico et le lugicif, spiå tidef, 40-8 ljod spicof sq.,odofr entribert"
(ಎಲ್೩ ನಂ. BNG37048 ಬೆಚ್ಚಾಟರು – ಜಯನಗರ – 2 ಶಾಖೆ) ಪ್ರಭು ಬಿ ಕೊಪ್ಪದ್ (ಸಾಲಗಾರ) ರೇಣುಕಾ	10-08-2021 / රැන. 2201989/- (රැනකරේ) අතුල්ප්රේ පල් ಒංසා නාධිජන් යාස්ථුරයේ	
ಕೊಪ್ಪದ್ (ಸಹ ಸಾಲಗಾರ I)" (ಎಲ್ಸ್ ಸಂ, BNG35931 ವೆಂಗಳೂರು – ಜಯನಗರ – 2 ಕಾವೆ) ಪಕ್ಷತಿ ಕುಮಾರ್ (ಸಾಲಗಾರ) ತಿವಸಿಸಿದ ಗರುರಾಚಾರ್ ವೆಂಕಟಕುಮಾರ್ (ಸಹ ಸಾಲಗಾರ I)	ಎಂಭಕ್ಕೊಂಬತ್ತು) ಎನ್.ಪಿಎ(09–06–2021). 10–08–2021 / ರೂ. 1795512/– (ರೂಪಾಯ ಹದಿನೇಳು ಲಕ್ಷ ಹೊಂಬತ್ತ್ರೆದು ಸಾವಿರದ ಎದುನೂರ ಹನ್ನೆರತು) ಎನ್.ಪಿಎ (11–03–2021).	571422 ಎಸ್/ಫ್ಲಾಟ್ ನು. ಟಿಎಫ್ -I, ಮಹಡಿ ಸಂಪ್ಕೆ ಮೂರ ಮಹಡಿ, ಪ್ಲಾಟ್ ಸಂಪ್ಕೆ ನಂತಾ ನು 3I, ಸೋಗರಾದ ವಿವ ವಿಭಾಗ. 55, ಗ್ರಾಮ ಚಿಕ್ಕರಂದ್ರ ಗ್ರಾಮ, ಉತ್ತರಹಳ್ಳಿ ಹೋ. ಪದ್ಮರಂಭನಗರ ಉತ್ತರ ರೆವಿನ್ನೂ ದೇಶಿಟ್ ಬೆಂಗಳು ಬೆಂಗಳೂರು- 560070
(ಎಲ್ಸ್ ಸಂ. BNG04240 ಬೆಂಗಳೂರು – ಜಯನಗರ – 2 ಶಾಖೆ) ನೀತು ದಕ್ಷ (ಸಾಲಗಾರ) ನಿಖಿಲ್ ದಕ್ಷ (ಸಹ	10-08-2021 / cia. 1731004/- (classacto සාධ්රීපර පළ කාහේණුයෝ සාධ්රය	ಸಂಖ್ಯೆ 8/1, ಎಚ್ ಎಲ್ ಸಂಖ್ಯೆ 2384/1, ರಾಮಸ್ವಾಮಿ ಪಾ ವೆಂಗಳೂರು ಉತ್ತರ ತಾಲೂಕು. ವೆಂಗಳೂರು ಕರ್ನಾಟ
ಕಾಲಗಾರ () ಎಲ್೩ ನಂ, JAY35415 ವೆಂಗಳೂರು – ಕಾಯನಗರ –1 ಕಾಖೆ) ಸುಗುರೇಶ ದೇಸಾಯ (ಸಾಲಗಾರ) ಚಂದ್ರಕಲಾ ಎಸ್ ಸಹ ಸಾಲಗಾರ ()	නැහැ) බිහිඩබ(11-04-2021). 10-08-2021 / ජන, 1585030/- (ජනපාරා සෙවැදියා පළ කාරුණුයා ශාඩ්ජය සහසේහු) නිහිඩික (12-05-2021).	560006 ಎಚ್/ಫ್ಲಾಟ್ ನಂ 305 ಬಿ, ಮಹಡಿ ಸಂಖ್ಯೆ 2 ನೇ ಮಹ ಕ್ರಿಸ್ಟಲ್ ಟೋಪಾಚ್, ಗ್ರಾಮ. ಹಾಂಗ್ ಸಾಂಧ್ರ ಗ್ರಾ ಮೊಮ್ಮರಹಳ್ಳಿ ೩ ಎಂಸಿ ಬೆಂಗಳೂರು ಕರ್ಣಟಕ- 560068
(ಎಲ್ಸ್ ಸಂ. BNG01706 ಬೆಂಗಳೂರು – ಅಯನಗರ – 2 ಕಾಣೆ) ಶ್ರೀಮತಿ ಸಂಪಮ್ಮ (ಸಾಂಬಗಾರ) ರಮೇಶ್ ಎಸ್	10-08-2021 / රැස. 1009291/- (රැසකරේ) ක්ෂල පළ දෙගෙනු නංධිප්ත් කුණුල්	4, 6 ರ್ಡೆ ಕ್ರಾನ್ ರಸ್ತೆ, ಎಚ್ಎಂಟಿ ಮುಖ್ಯ ರಸ್ತೆ, ಸು ನರ್ಮಾಳ್ಯ ಯಶವಾಹವುರ ಬೆಂಗಳೂರು ಕರ್ನಾಟಕ:- 56002
ಎಂ (ಸಹ ಸಾಂಗಾರ I) ಎಲ್ಸ್ ನಂ, BNG37074 ಬೆಂಗಳೂರು –ಹಿಯನಗರ –2 ಕಾರ್ಟ್ ಎಂ ಸಿ ಗಂಗಾಧರ (ಸಾಲಗಾರ) ಎಂ ಆರ್ ಕೆಂಚಮ	名の00名の(の) ムロデルム(09-01-2021). 10-08-2021 / da. 948235/- (daszed)	eget stod, II, UPKAR SPRING FIELDS, re
ಸಹ –ಸಾಲಗಾರ 1) ಎಲ್೩ ನಂ. JAY36475 ಬೆಂಗಳೂರು – ಜಯನಗರ –I ಕಾಣಿ) ಎ ಪರಂದರ್ಮ ನಾಯ್ಡು (ಸಾಲಗಾರ) ಶ್ರೀಪ್ರಿಯಾ ಪಿ ಸಹ ಸಾಲಗಾರ I)	ಒಂಬತ್ತು ಲಕ್ಷ ಸಲಪತ್ತೆಯ ಸಾವಿರದ ಇನ್ನೂರ ಮೂವತ್ತೆಯ) ಎನ್.ಪಿಎ(12-05-2021). 10-08-2021 / ರೂ. 899279/- (ರೂಪಾಯ ಎಯು ಲಕ್ಷ ತೊಂಬತ್ತೊಂಬತ್ತು ಸಾವಿರದ ಇನ್ನೂರ ಎಪ್ಪತ್ತೊಂಬತ್ತು) ಎನ್.ಪಿಎ (09-06-2021).	ತಿರುಮಗೊಂಡನಹಳ್ಳಿ ಗ್ರಾಮ, ಅತ್ತಿವೆಲೆ ಹೋಬಳಿ ಬೆಂಗಳು ಕರ್ನಾಟಕ:- 562307 ಪ್ಲಾಟ್ ಸಂಖ್ಯೆ, 27, ಪಕ್ಷ ಕರ್ತ ಗೃಹ ನಿರ್ಮಾಣ ಸಂಗ ಬಡಾವ ಗ್ರಾಮ. ಅಡಿಗೊಂಡನಹಳ್ಳಿ ಗ್ರಾಮ, ನೇರಲ್ ಅಥವಾ ಗ್ರಾ ಪಂಚಾಯಕ್, ಅತ್ತಿವೆಲೆ ಹೋಬಳಿ ಬೆಂಗಳೂರು ಕರ್ವಾಟ 562307
ಎಲ್ ಸಿ ನಂ. JAY36672 ಬೆಂಗಳೂರು –ಚಯನಗರ –I ಕಂಪೆ) ಮನೋಜ್ ಪಿ (ಸಾಲಗಾರ) ಕೊಳನೆರಿಲ್ ಸಾರಾಯಣಪರಮೇಶ್ವರ ಪಣೆಕರ್ (ಸಹ –ಸಾಲಗಾರ I)	10-08-2021 / ರೂ. 531012/- (ರೂಪಾಯೆ ಏದು ಲಕ್ಷ ಮೂವಕ್ಕೊಂದು ಸಾವಿರದ ಹಡ್ಡೆರರು) ಎನ್.ಪಿ.ಎ(10-12-2020).	ಪ್ಲಾಟ್ ಸಂಖ್ಯೆ 120, ಪ್ರಶಾಂತಿ ಉತ್ತರ ಪಾರ್ಕ್, ಗ್ರಾ ಬೊಕ್ಕಪಳ್ಳಿ ಮತ್ತು ಚೀಡ ಚಿಕ್ಕರಪಳ್ಳಿ ಗ್ರಾಮ, ಸಂದಿ ಹೋ ಬೆಂಗಳೂರು ಕರ್ನಾಟಕ:- 562101
ಎಲ್೩ ನಂ. ಎಂಜ35623 ಬೆಂಗಳೂರು – ಜಯನಗರ –1 ಕಾಖೆ) ಸುಗುರೇಶ ದೇಸಾಯಿ (ಸಾಲಗಾರ) ಚಂದ್ರಕಲಾ ಎಸ್ ದೇಸಾಯಿ (ಸಹ ಸಾಲಗಾರ I)	ಮೂರು ಲಕ್ಷದ ಸಲವತ್ತು ಮೂರು ಸಾವಿರದ ಇನ್ನೂರ ಹನ್ನೊಂದು) ಎಚ್.ಪಿಎ (12-05-2021).	ಎಚ್/ಫ್ಲಾಟ್ ನು 205 ಜಿ, ಮಹಡಿ ಸಂಕ್ಕೆ, 2 ನೇ ಮಹ ಕ್ರಿಸ್ಟರ್ ಟೋಪಾಚ್, ಗ್ರಾಮ. ಹಾಂಗ್ ಸಾಂಧ್ರ ಗ್ರಾ ಬೊಮ್ನರಹಳ್ಳಿ ಸಿ ಎಂಸಿ ಬೆಂಗಳೂರು ಕರ್ನಾಟಕ- 560068
ಎಲ್ ಸಿ ನಂ. BNG35352 ಬೆಂಗಳೂರು – ಅಯನಗರ – 2 ಶಾಖೆ) ಗಿರಿ ಕುಮಾರ್ ಸೀಪಾರತ್ನಿ (ಸಾರ್ಲಾರ) ಚಂದ್ರಕಲಾ ಮಧ್ಯಕ್ಕರು (ಸಹ ಸಾರ್ಲಾರ 1) ಎಲ್ ಸಿ ನಂ. JAY34187 ಬೆಂಗಳೂರು – ಜಯನಗರ –!	10-08-2021 / da. 251460/- (dasecto හරග පළ වන්සිලයා නාධිරස් නැදෙන්ගේ සේස්තු) හණ්ඩන (09-06-2021). 10-08-2021/ da. 421861/- (dasecto	ಪ್ರಾಟ್ ಸಂಖ್ಯೆ, 140, ಬೃಂದಾವರ್ ಗಾರ್ಡನ್, ಗ್ರಾ ಪದ್ಧೇನದಲ್ಲಿ ಗ್ರಾಮ, ಕನಬಾ ಹೋಬಳಿ ಬೆಂಗಳೂರು ಕರ್ನಾಟ 562106 ಪ್ರಾಟ್ ಸಂಖ್ಯೆ, 5, ಮಹಿತಿ ದಿನ, ಗ್ರಾಮ, ಬಂಡವುಡಿಯ ಗ್ರಾ
ಆಟೆ) ಆನಿಕಾ ಮಲ್ಲಪ್ಪ (ಸಾಲಗಾರ) ರಾಣೀಂದ್ರ ಪ್ರಸಾದ್ ಸಹ ಸಾಲಗಾರ I) ಎಲ್% ನಂ. 00001736 ಪ್ರದುಶೇರಿ ಶಾವೆ) ಪಾಲ್	ಗಾಲ್ಕು ಆಕ್ಷ ಇಪ್ಪತ್ತೊಂದು ಗಾವಿರದ ಎಂಟು ನೂರ ಅರವಸ್ಥೊಂದು) ಎನ್-ಪಿಎ(10-12-2020), 18-08-2021/ ರೂ. 314998/- (ರೂಪಾಯ	ವಿಜಯಪುರ ಹೋಬಳಿ ಬೆಂಗಳೂರು ಗ್ರಾಮೀಣ ಕರ್ನಾಟ 562135 ಪೂರ್ವ ಭಾಗ ಪಿ ಸಂಪ್ರೆ 24, ಒ ಎಸ್ ಸಂಪ್ರೆ 170/1, ಮೆ
spoudeer edf (Reduest) desiabel a (Rati Reduest)	ಮೂವಕ್ರೋದು ಲಕ್ಷ ನಂಪತ್ತು ಸಾವಿನದ ಒಂದೈದೂರ ಅರವಕ್ಕೊಂದು) ಎನ್.ಪಿಎ(01–01–2009).	ನರ್ವ ನಂ 236/3,4,5, ಕುರೇರ ನಗರ, ವೆಂಗಿಕಲ್ ಗ್ರಾ ತಿರುವಣ್ಯಮಲ್ಲಿ -606604 ತಮಿಳುನಾಯ
ಎಲ್ಓ ನಂ. BNG01446 ಬೆಂಗಳೂರು – ಅಯನಗರ – 2 ಶಾಣೆ) ಜೆ ಶಂಕರಯ್ಯ (ಸಾಲಗಾರ) ಎಚ್ ಎಸ್ ಕೋಭಾ ಸಹ ಸಾಲಗಾರ I)	31–06–2021/ ರೂ. 378270/– (ರೂಪಾಯೆ ಮೂರು ಲಕ್ಷ ಎಪ್ಪತ್ತೆಯ) ಸಾವಿರದ ಇನ್ನೂರ ಎಪ್ಪತ್ತು) ಎಸ್.ಪಿಎ(10–07–2021).	2 ನೇ ಎಫ್ಎಲ್ನಲ್ಲಿ ಫ್ಲ್ಯಾಟ್, ಬೆಕೆ ನಂ .4, ಬಾಂಧೆ ಮ ಎದುರು, ಕೆಎಂಮಗತ್ತಾ ಆರ್ಡಿ, ಕೆಂಗೇರಿ ಬೆಂಗಳು ಕರ್ಣಟಕ:- 560060
(ಎಲ್೩ ನಂ. BNG02777 ವೆಂಗಳೂರು – ಅಯನಗರ – 2 ಶಂಖೆ) ಕೃಷ್ಣ ಕುಮಾರ್ ವಿ ಎಂ (ಸಾಲಗಾರ)	31-08-2021/ ರೂ. 999617/- (ರೂಪಾಯ ಒಂಬತ್ತು ಲಕ್ಷ ಕೊಂಬಕ್ಕೊಂಬತ್ತು ಸಾವಿರದ ಆರುರೂರ ಪದಿಕೇಕು) ಎಸ್.ಪಿಎ(30-07-2021).	ಎಚ್ ನಂ 1 ಮತ್ತು 2, ಕೆ ನಂ 107 ಪಾರ್ಡ್ ಸಂಪ್ಕೆ 5 ಮಲ್ಲ ಆಂದ್ರ ಗ್ರಾಮ, ಯಶವಂಶಪ್ಪರ ಹೋಬಳಿ ಬೆಂಗಳು ಕರ್ಯಟಕ- 560022
(ಎಲ್೩ ನಂ. JAY36426 ವೆಂಗಳೂರು – ಜಯನಗರ – I ಶಾಖೆ) ಮಂಜುಳಾಮಯ್ಯ ಆರ್ (ಸಾಲಗಾರ) ಎನ್ ನರತಿಮಾ ಮೂರ್ತಿ (ಸಹ ಸಾಲಗಾರ I) (ಎಲ್೬ ನಂ. 00002III ತಿರುತ್ತ ಶಾಖೆ) ಸೆಂಥಿಲುಮಾರನ್	31-08-2021/ tta. 700804/- (dastecto anti-eg activitad merg) artification-07-2021). 31-08-2021/ tta. 705293/- (dastecto	ಪ್ಲಾಟ್ ಸಂಖ್ಯೆ 7, ವಿಭಾಗ ಪಾರ್ಡ್ ಸಂಖ್ಯೆ 63, ಗ್ರಾಮ. 3 ಕ್ರಾಸ್ ರಸ್ತೆ, ಆಕ್ಷಸಂದ್ರ ಗ್ರಾಮ ಬೆಂಗಳೂರು ಕರ್ನಾಟಕಿ – 5600 ರೂ. ಸಂಖ್ಯೆ 49/5 ಸಂಖ್ಯೆ 8378 ಮರಿಯಾಲ್ ಗ್ರಾ
ಕೆ (ಸಾಲಗಾರ) ನವಮಣಿದೇವಿ ಕೆ (ಸಹ ಸಾಲಗಾರೆ 1) (ಎಲ್೩ ನಂ. 00000205 ಮಾರತಕುಳ್ಳಿ ಕಾಣಿ) ಸಂಕೋಪ	නම පසු නසා නාධ්රය සැරුල් සීපෙනමු සොසෝ) නත් එන(10-07-2021). 31-08-2021/ රාස. 2220815/- (රාසෙනේ)	ಸಂಗಿಕೊಟ್ಟೆ, ತಾಲೂಕು ತಂಜಾವುದು ತಮಿಳುನಾಯ:- 6300 ಫ್ಲಾಟ್ ಸಂಖ್ಯೆ 407 ಶ್ರೀ ಶಂಕರ ಮೆಡ್ವಾಸ್ ಅಧಿತ್ಯ ಬಿಲ್ಲ
ಸುವರ್ಣ (ಸಾಲಗಾರ) ಆಶಾ ವಿ (ಸಹ ಸೆಂಲಗಾರ I) (ಎಲ್೩ ನಂ, 00000284 ಕೆಂಗೇರಿ ಶಾಣೆ) ಎಂ ಪ್ರಭಾಕರ್ (ಸಾಲಗಾರ)	ಇಪ್ಪತ್ತೆರನು ಲಕ್ಷ ಇಪ್ಪತ್ತು ಸಾವಿರ ಎಂಟುಗೂರ ಹದಿನೈದು) ಎರ್.ಪಿಎ(10-07-2021). 31-08-2021/ ರೂ. 430724/- (ರೂಪಾಯಿ ಕಲಪತ್ತೆಯೂರು ಲಕ್ಷ ಎಂಭಕ್ಷಮೂರು ಕಾವಿರದ	ಕ್ಟ್ರಾಲಿಫುರ ಕಡೆಕಪುರ ರಸ್ತೆ ಬೆಂಗಳೂರು ಕರ್ಪಟಕ- 560062 ಸೈಟ್ ನಂ 3 ದಾಸರಹಳ್ಳಿ ಗ್ರಾಮ ಕೆ ಆರ್ ಪುರಂ ಬೆಂಗಳೂ ಪೂರ್ವ ತಾಲೂಕು ಸೇಂಟ್ ಜಮ್ ಚರ್ಚ್ ಪತ್ರಿದ, ಬೆಂಗಳೂ
(ಎಲ್ಸ್ ಸಂ. ()0003340 ತಿರುನೆಲ್ಲೇಲಿ ಶಾಣಿ) ಸ್ಯಾಮ್ ಚಲ್ಲದುಲ್ಲಿ ಇ (ಸಾಲಗಾರ) ಏಡ್ರಿಸ್ ಮನೋಹರ್ ಎಸ್	වැරුණුත් පළමුදතුට වන් විට (10-07-2021). 31-08-2021/ ජන 2797068/- (ජනතරේ) පළමුණ රජු කියෙක්ෂේ නාධ්රය් පරාණය	මෙන්ඩන- 560036 කත් ජා 406/2, ඩිකිකා නේත් සමුව සමුල මෙන්ඩුන
(ಸರ್ಜ-ಸೌಲಗಾರ I)) (ಎಲ್), ನಂ. (XXX42777 ಬೆಂಗಳೂರು –ಜಯನಗರ –I ಶಾಖೆ) ಕಲುರಾಮ್ ಸುಕಾರ್ (ಸಾಲಗಾರ) ಪ್ರೂಣಾ ದೇವಿ	පෙන්මුවේට කණ්ඩක (10-07-2021). 31-08-2021/ රාස. 2784567/- (රාසකාරට කණුමුණා රාජු කරුණුකු සංඛ්රය කරාජයේ	ಪಟ್ಟಣ ಪಂಚಾಯತ್ ಶಮರೈಕುಲಂ ಕನ್ನಿಯಕುಮಾರಿ ಹೆಲ್ಲೆ 629707 ಕನ್ನಿಯಕುಮಾರಿ ತಮಿಳುನಾಯ:- 629002 ಸೈಟ್ ಸಂಕ್ಕೆ 24, ಡಳೆಯ ಖಾತಾ ಸಂಕ್ಕೆ 107/7/0 ಜಿಜಿಎಂಪಿ ಜಾತಾ ಸಂಕ್ಕೆ 220, ಬಸವರಪ್ರದ, ಕೆ ಆಲ್ ಪ್ರ
ಪಿ (ಸರ್ವ-ಸಾಲಗಾರ 1) (ಎಲ್ಸ್ ನಂ, ()0042814 ಬೆಂಗಳೂರು – ಜಯನಗರ –2 ಶಾಖೆ) ಸ್ಥಿತಾ ಹಂಚಿಸಾಲ್ (ಸಾಲಗಾರ) ಸರ್ಷಿಕ್ ಬಿ	පෙන්ණුවා කත් කින(30–07–2021). 31–08–2021/ ජන 1778744/- (ජනපාරා සතිණව පළ කනුණුවා සාකිප්ස කමාජයේ	ವೆಂಗಳೂರು ಕರ್ಣಟಕ- 560036 ಸಂಖ್ಯೆ 302, ಪಂಚಮಿ ನಿರ್ಸ್ ಬಡಾವಣೆ, ಬಸ್ತೇರುಘಟ್ಟ ಬ ಬಸ್ತೇರುಘಟ್ಟ ಬಡಾವಣೆ, ಕೊಪ್ಪ ಗೇರ್ ಪತ್ರಿರ, ವೆಂಗಳು
perion from a ME of select ones or server of 12	ಸಂವತ್ತಾಯ) ಎಡ್.ಪಿಎ(10-07-2021).	600mble - 560063
ಹಂಚಿಸಾಲ್ (ಸಹ ಸಾಲಗಾರ I) (ಎಲ್% ನಂ. 00043193 ಬೆಂಗಳೂರು – ಜಯನಗರ – I ಶಾಖೆ) ಸುಬ್ಬರಾಯಲು ಸಂತಾನ (ಸಾಲಗಾರ) ಆರುಣ	31-08-2021/ d.e. 2756249/- (duezado watérs) es abated realida wated	ಸೈಟ್ ನಂ -14,1 ನೇ ಮುಖ್ಯ 1 ನೇ ಕ್ರಸ್, ಮಿನಾಯಕ ಲೇಡಿ! 2 ನೇ ಹಂತ, ಅಮ್ಮ ಸ್ಕೂಲ್ ಉಳ್ಳಾಲ ಗ್ರಾಮ ಹತ

## Mphasis Group

**Mphasis** The Next Applied

Registered Office: Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com

> CIN: L30007KA1992PLC025294 Amounts in ₹ million except share and per share data, unless otherwise stated

	Extract of Statement of Consolidated Audited Financial Resu	Its for the quarter and six months ended 30 September 2021			
Particulars		Quarter ended	Six months ended	Quarter ended	
Ť	r articular	30 September 2021	30 September 2021	30 September 202	
F	Revenue from operations	28,692.27	55,600.61	24,354.29	
1	Net profit before tax	4,596.62	9,177.13	4,038.19	
1	Vet profit after tax	3,414.57	6,811.43	2,992.28	
1	otal comprehensive income (comprising net profit after tax and other	ZDS OPERATORISE	1000		
¢	comprehensive income after tax)	3,616.12	7,294.19	3,218.95	
E	Equity share capital	1,873.05	1,873.05	1,866.30	
(	Other equity	58,699.26	58,699.26	56,374.29	
	Earnings per equity share (par value ₹ 10 per share)				
	Basic (₹)	18.23	36.39	16.04	
	Diluted (₹)	17.96	35.87	15.87	
1	Consolidated Balance Sheet	As at 30 September 2021	As at 31 March 2021		
7	ASSETS	2			
1	Non - current assets		- 1		
	Property, plant and equipment	2,141.65	2,117.82		
	Capital work-in-progress	14.07	31.27		
	Right-of-use assets	7,115.18	5,677.15		
	Goodwill	26,784.48	21,325.67		
	Other intangible assets	2,055.97	1,074.48		
	Financial assets				
	Investments	4,497.52	3,114.28		
	Other financial assets	1,668.09	1,475.92		
	Deferred tax assets (net)	1,382.20	1,260.72		
	Income tax assets (net)	5,582.37	5,496.40		
	Other assets	912.89	1,013.12		
-	Total non-current assets	52,154.42	42,586.83		
1	Current assets				
	Financial assets	1000000	0.000000		
	Investments	15,610.78	15,345.90		
	Trade receivables	9,972.06	9,294.82		
	Unbilled receivables	10,666.71	9,210.05		
	Cash and cash equivalents	10,707.38	7,711.44		
	Bank balances other than cash and cash equivalents	1,520.61	2,910.98		
	Loans Other financial assets	57.02	154.45		
	Other inancial assets Other assets	3,030.84 4,437.62	2,595.22 4,179.79		
	Total current assets	56,003.02	51,402.65		
-	TOTAL ASSETS	108,157.44	93,989.48		
_	EQUITY AND LIABILITIES	100,107.44	30,000.40		
	EQUITY				
0.7	Share capital	1,873.05	1,870.49		
	Other equity	58,699,26	63,396.61		
•	Total equity	60,572.31	65,267.10		
-	LIABILITIES				
1	Non-current liabilities		- 1		
	Financial liabilities	1 1			
	Lease liabilities	6,583.12	5,370.38		
	Other financial liabilities	1,442.86	39.69		
	Employee benefit obligations	1,012.46	727.68		
	Deferred tax liabilities (net)	455.35	342.86		
	and the state of t	221.29	242.25		
	Income tax liabilities (net)				
	Other liabilities	570.69	562.53		
-	Other liabilities Total non-current liabilities	570.69 <b>10,285.77</b>	562.53 7,285.39		
-	Other liabilities Total non-current liabilities Current liabilities		- Transmission		
-	Other liabilities Total non-current liabilities Current liabilities Financial liabilities	10,285.77	7,285.39		
-	Other liabilities  Total non-current liabilities  Current liabilities  Financial liabilities  Borrowings	6,146.12	7,285.39 5,134.50		
-	Other liabilities  Total non-current liabilities  Current liabilities  Financial liabilities  Borrowings Lease liabilities	10,285.77	7,285.39		
-	Other liabilities  Total non-current liabilities  Current liabilities  Financial liabilities  Borrowings  Lease liabilities  Trade payables	6,146.12 1,548.97	7,285.39 5,134.50 1,306.14		
-	Other liabilities  Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises	10,285.77 6,146.12 1,548.97 5.16	7,285.39 5,134.50 1,306.14 4.94		
-	Other liabilities  Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises	10,285.77 6,146.12 1,548.97 5.16 6,764.30	7,285.39 5,134.50 1,306.14 4,94 5,959.02		
-	Other liabilities  Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises  Other financial liabilities	6,146.12 1,548.97 5.16 6,764.30 14,464.71	7,285.39 5,134.50 1,306.14 4.94 5,959.02 3,241.49		
-	Other liabilities  Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises  Other financial liabilities  Other liabilities	5.16 6,764.30 14,464.71 4,464.33	7,285.39 5,134.50 1,306.14 4,94 5,959.02 3,241.49 2,770.22		
-	Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises  Other financial liabilities  Other liabilities  Employee benefit obligations	5.16 6,764.30 14,464.71 4,464.33 1,168.47	7,285.39 5,134.50 1,306.14 4,94 5,959.02 3,241.49 2,770.22 970.11		
-	Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises  Other financial liabilities  Other liabilities  Employee benefit obligations  Provisions	5.16 6,764.30 14,464.71 4,464.33 1,168.47 676.62	7,285.39 5,134.50 1,306.14 4,94 5,959.02 3,241.49 2,770.22 970.11 496.99		
-	Total non-current liabilities  Current liabilities  Financial liabilities  Borrowings  Lease liabilities  Trade payables  - outstanding dues to micro and small enterprises  - outstanding dues to creditors other than micro and small enterprises  Other financial liabilities  Other liabilities  Employee benefit obligations	5.16 6,764.30 14,464.71 4,464.33 1,168.47	7,285.39 5,134.50 1,306.14 4,94 5,959.02 3,241.49 2,770.22 970.11		

New York

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 21 October 2021. The statutory auditors have expressed an unmodified audit opinion on these results

2	Audited Financial Results of Mphasis Limited (Standalone Information).				
		Quarter ended	Six months ended	Quarter ended	
	Particulars	30 September 2021	30 September 2021	30 September 2020	
	Revenue from operations	17,803.08	33,832.62	14,056.35	
	Profit before tax	4,033.66	8,098.71	3,761.92	
	Profit after tax	2.984.73	6.061.15	2.785.21	

The Board of Directors at their meeting held on 13 May 2021 had proposed a final dividend of ₹ 65 per equity share for the year ended 31 March 2021 which has been approved by the shareholders at the Annual General Meeting held on 29 September 2021. The liability was accrued as at 30 September 2021 and the same has subsequently paid on 4 October 2021

- On 21 September 2021, the Company through its wholly owned subsidiary, Mphasis Corporation, obtained control of Blink Interactive, Inc and its subsidiaries ('Blink') by acquiring 100% of its shares in cash. Blink is a user experience research, strategy, and design firm that works with some of the leading enterprises to create transformative digital products, brands, and experiences for clients. The acquisition seeks to boost Mphasis' Experience competencies with end-to-end capabilities in User Experience Research, Strategy, Design, and Implementation. The acquisition was executed through a merger agreement for a consideration of USD 93.39 million (₹ 6,932.70 million) including the fair value of earnout consideration payable amounting to USD 18.58 million (₹ 1,378.99 million). The excess of the purchase consideration paid over the fair value of assets acquired has been attributed to goodwill. Net assets acquired include ₹ 200.39 million of cash and cash equivalents and trade and other receivables valued at ₹ 580.33 million. Trade and other receivables are expected to be collected in full. Goodwill of ₹ 5,157.72 million comprises value of acquired workforce and expected synergies arising from the acquisition. The Group is assessing the deductibility of identified intangible assets and goodwill for tax purposes. Goodwill has been allocated to the Blink cash generating unit.
- Change in Control For the period upto 10 August 2021, the holding company and ultimate holding company were Marble II Pte Ltd. and Blackstone Capital Partners (Cayman II) VI L.P respectively. On 10 August 2021, Marble II Pte Ltd. sold the shares held in the Company to BCP Topco IX Pte. Ltd. This consequently led to a change of control. Accordingly, with effect from 10 August 2021, the holding company and ultimate holding company are BCP Topco IX Pte. Ltd and BCP Asia (SG)
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com

21 October 2021

Mphasis Limited Nitin Rakesh Chief Executive Officer & Managing Director

CMYK

By Order of the Board,

(idad idacinad I)

ಶರ್ಮ (ಸಹ ಸಾಲಗಾರ 1)

ಆರ್ (ಸಹ ಸಾಲಗಾರ 1)

©xxeo# : 23-10-2021

: ಕರ್ನಾಟಕ

(කප% හිං. 00002248 ක්.නේ.රෝ පතේ) දැලේප් ಆರ್ (ಸಾಲಗಾರ) ವೆಚಟಲಕ್ಷ್ಮಮ್ನ ವಿ (ಸಹ ಸಾಲಗಾರ 1)

(a)e#% atc. 00042834 cforintects - a)ociatrid -2

(ಎಲ್ಸ್ ನಂ, 00003466 ವೆಂಗಳೂರು ಎಸ್ ವಿ ಕೋರಮಂಗಲ ಶಾಖೆ) ಕಿರಸ್ ಬಾಲಕೃಷ್ಣ ಕುಮಾರ್ (ಸಾಲಗಾರ) ಕುನ್ನುಮ್ನಲ್ ಬಾಲಕೃಷ್ಣನ್ (ಸಹ ಸಾಲಗಾರ I)

(ಎಲ್೩ ನಂ, 00041903 ಬೆಂಗಳೂರು – ಜಯನಗರ -2

ಶಾಖೆ) ಅತ್ತಲೂರಿ ದುರ್ಗಾ ಭಾರತ್ (ಸಾಲಗಾರ) ಮದನಾ

ಸೆರೆವಾಸ/ಅಥವಾ ದಂಡ ಅನುಭವಿಸುವ ದಂಡನೆ ಬದ್ದತೆಗೆ ಒಳಪಟ್ಟಿರುತ್ತಾರೆ.

#ISSE 636:- 560010

efuntional domains startist - 562114

plor/wi.act) 6/38/ E/6 - 562(10)

doristado, elebráte - 560022

#ident3#:- 562106

ಸೈಟ್ ಸಂಖ್ಯೆ 205 ಎಸ್ ವಿ ಮಿಲೇನಿಯಮ್ ವ್ಯಾಲಿ

ಸೈಟ್ ಸಂಖ್ಯೆ 134 ಮನಾರ್ ಶುದ್ಧ ಭೂಮಿ ಸರ್ಜಾಪುರ ಗ್ರಾಮ ಸರ್ಜಾಪುರ ಹೋಬಳಿ ಅನೇಕಲ್ ತಾಲೂಕು ಬೆಂಗಳೂರು

ಸೈಟ್ ಸಂಖ್ಯೆ 204 ಜೆ ಆರ್. ಆರ್ಬಾನಿಯಾ ಲಿಂಗಾವುರ ಗಾಮ

ಕನಬಾ ಹೋಬಳೆ ಅನೇಕಲ್ ತಾಲೂಕು ದೆಂಗಳೂರು

ದೀವಾರ್ ಹೌಸಿಂಗ್ ಫೈರಾರ್ಸ್ ಕಾಫೋಗರೇಶರ್ ಲಿಮಿಟೆಡ್

ಸಹಿ/- (ಅಧಿಕೃತ ಅಧಿಕಾರಿ)

31-08-2021/ ರೂ. 3308796/- (ರೂಪಾಯ ಸೈಟ್ ಸಂಖ್ಯೆ 16, ಖಾಹಾ ಸಂಖ್ಯೆ 603/22 ಪಿ/16 ಜಗತ್ ಮೂವತ್ತಮೂರು ಲಕ್ಷ ಎಂಟು ಸಾವಿರದ ಏಳುನೂರ ಲೇಡಲ್ ದೇವಲಾಪುರ ಗ್ರಾಮ ಅನುಗೊಂಡನಹಳ್ಳಿ,

31-08-2021/ ct.a. 2874676/- (ct.assacto riced, 302, atoestto, therie defibiel, audiencestt, abriel

අහරි) hree deal බහි (නාහපරෙ) නාසුණත් බව කාහෙනුරා පළ බදේස්ලුගානු ಒංස්වූණයේ නිප්සුපත් කමුව බහි බව එකිස් ප්රජනේව

ತೊಂಬತೆಯ) ಎನ್.ಎಎ(10-07-2021).

கேஸ்குல்) வசிக்வ(10-07-2021).

(කිස්සි සිරි. 00,042839 සහජනයට - කාශය ව - 2 නගේ) දින ක්රමණයට (ಸಾಲಗಾರ) සමාජ ක ක්රමණයට (න්ත් ಸಾಲಗಾರ 1) - කතුලේ) කණ්ඩා (85-07-2021). (කප්රිය සර 00042278 ප්රජනයට - කරාණයට -2 31-08-2021/ ජන 2462538/- (ජනයාරා දින්ව නගේ 205 කම් ඩි ඩිාප්රේණක්ව කැ

ಮೂಪಕ್ರೆಯ) ಎನ್.ಪಿಎ (80-67-2021).

31-08-2021/ d.m. 4357319/- (duezedo

31-08-2021/ cl.e. 1304649/- (cl.earecto

ಹದಿಮೂರು ಲಕ್ಷ ಸಂಖ್ಯ ಸಂಖರದ ಆರುನೂರ

ಚಲವತ್ತೊಂಬತ್ತು) ಎಸ್.ಪಿಎ(10-07-2021).

ಕುಮಾರ್ ಸಿಂಗ್ (ಸಾಲಗಾರ) ನಿಶಾ ಸಿಂಗ್ (ಸಹ ಹದಿರಾರು ಲಕ್ಷ ಮೂಡಕ್ಕೊಂಬಕ್ಕು ಸಾವಿರದ ಬಳುದೂರ ಮೆರ್ಗಳೂರು ಕರ್ಯಬಿಕ- 560053 ಸಾಲಗಾರ I)

(Sec. 1) to 00042058 don't set - second red -2 31-08-2021/ d.s. 638906 /- (daspecto state) state of 1700, neighborhood rest

ಶಾಖೆ) ವರದರಾಜ್ ವೇಣುಗೋಪಾಲ್ (ಸಾಲಗಾರ) ವೀಣಾ ಆರು ಲಕ್ಷ ಮೂವತ್ತೆಯು ಸಾವಿರದ ಒಂದೈನೂರ | ಯಶವುತಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು,

යායා ක්<del>ෆ්</del> නාවෆාජරා ක්දෙල්න්ක්රම් ශිකණ්කුන්කර් ඒ කාක්ෂින්වා බිත්වගාස්වූණ, ශිකණ්කුන්කරේ රක්රා ක්දේශ් නණ්ඩුණ බිල්ව රඹ ක්ෂවු

ಅಸ್ತರ್ಯಸಲ್ಪಡುವ ನಿರುಮಾವಳಿಗಳ ಪ್ರಕಾರ ಮೇಲಿನ ಸ್ವಹ್ತಗಳ ವಿರುದ್ಧ ಕ್ರಮವನ್ನು ಜರುಗಿಸಲು ಮುಂದಾಗುತ್ತಾರೆ. ಇದಕ್ಕೆ ತಗಲುವ ಸಂಪೂರ್ಣ ವಿಶ್ವಪ್ರ ಮೇಲಿನ ಸಾಲಗಾರರದ್ದೇ ಆಗಿರುತ್ತದೆ ಹಾಗೂ ಬರ್ಚು ಮತ್ತು ಪರಿಣಾಮವು. ಕೂಡ, ಮೇಲಿನ ಸಾಲಗಾರರು ಕಾಯ್ದೆಯಡಿ ಮೇಲಿನ ಸ್ಥತ್ತುಗಳನ್ನು ವರ್ಗಾಯಿಸುವುದನ್ನು ನಿರ್ಬಂಧಿಸಿದೆ. ಅಂದರೆ ಮಾರಾಟ, ಲೀಸ್ ಅಥವಾ ಇನ್ನಿತರ ರೂಪದಿಂದ ಡಿಎಚ್ಎಫ್ಎರ್ ರವರ ಪ್ರೂರ್ವ ಲಿಖಿಕ ಅನುಮತಿ ಇಲ್ಲದೆ ವರ್ಗಾಯಿಸುವುದನ್ನು ನಿರ್ಬಂಧಿಸಿದೆ. ಯಾವುದೇ ವ್ಯಕ್ತಿಯ ಉಲ್ಲಂಭಿಸಿದಲ್ಲಿ ಅಥವಾ

ಉಲ್ಲಂಘನೆಗೆ ಕುಮ್ಮಕ್ಕು ನೀಡುವುದಾಗಲಿ ಮಾಡುವುದರಿಂದ ಮೇಲಿನ ಕಾಮ್ರೆಯ ಅಥವಾ ಆದರಲ್ಲಿರುವ ನಿಯಮಗಳಡಿ ಇರುವ ಅವಕಾಶಗಳ ರೀತ್ಯಾಸುಸಾರ ಕಾಮ್ರೆಯಡಿ

පරා) නත් එන(10-07-2021).

නගේ) ත්වත කාවණ (තාපපත්) සතුන් ක (ත්ත් කතුනැදා පදු සත්සමුවන සංඛර්ධ කරාත්යේ සහන්දෙක්වූ පළාත, සත්වා ක්ලෙයණ සත්සේවේ සාපයණ

ನಲವತ್ತಮೂರು ಲಕ್ಷ ಐವತ್ತೇಳು ಸಾವಿರದ ಸರ್ಸಾಪುರ ಹೋಬ ಮುಗ್ಗೂರ ಜಿಕ್ಕೊಯಕ್ಕು) ಎರ್.ಪಿಎ(10-07-2021). ಕರ್ನಾಟಕ:- 562125